

ಬೇಸಿಗೆ ಬಂತು ಬೇಸಿಗೆ ಬಂತು
ನಾಲ್ಕು ದಿಕ್ಕಿಗೂ ಬಿಸಿಲು
ಸಾಕಿದ ಬೆಕ್ಕು ಪುಡಿಯದು ಹಾಲು
ಬೇಸಿದೆ ನೀರು ನೀರು

ಬೇಸಿಗೆ ಬಂತು ಬೇಸಿಗೆ ಬಂತು
ಕರಡಿ ಸುತ್ತಿಲು ಕಾಡು
ಜೀನಿನ ಹುಟ್ಟು ಕೈ ಬಿಟ್ಟು
ಹಳ್ಳಿದ ದಾರಿ ಹಿಡಿಯಿತು

ಬೇಸಿಗೆ ಬಂತು ಬೇಸಿಗೆ ಬಂತು
ಕಾಡಿನ ರಾಜಿಗೆ ಪಾಡು
ಬೇಟೆಗಿಟೆ ಚಿನ್ನಾ ಬೆಡಾ
ದಾಹಕೆ ಸುತ್ತಿದ ಕಾಡು

ಬೇಸಿಗೆ ಬಂತು ಬೇಸಿಗೆ ಬಂತು
ಮಂಗ ಲಗಾಟಿ ಹೊಡಿತು
ಮನೆಯ ಮುಂದಿನ ನೆಲ್ಲಿ ತಿರುಗಿಸಿ
ಬಾರದ ನೀರಿಗೆ ಬೈತು

ಬೇಸಿಗೆ ಬಂತು ಬೇಸಿಗೆ ಬಂತು
ಒಡುತ ಜಿಂಕೆ ಬಂತು
ಹನನೀರಲ್ಲಿದ ಹೊಂಡವ ಕಂಡು
ಕಟ್ಟು ಕಟ್ಟು ಬಿಡ್ಡು

ಬೇಸಿಗೆ ಬಂತು ಬೇಸಿಗೆ ಬಂತು
ಬರಾವತ ಅನೆ ಬಂತು
ಸೋಂಡಿಲ ಶಾಚಿ ಬಾವಿಲ ಇಣೆಕು
ನೀರು ನಿಲುಕದಾತು

ಬೇಸಿಗೆ ಬಂತು ಬೇಸಿಗೆ ಬಂತು
ಮೋಲಕೆ ಏನಾಯ್ತು
ಬಿಸಿಲ ಬಾದೆಗೆ ಮಜ್ಜಿಗ ಬೆಕು
ತಾಪಕೆ ಮಲಿಗಿ ಬಿಡ್ಡು

ಬೇಸಿಗೆ ಬಂತು ಬೇಸಿಗೆ ಬಂತು
ಕಾಡಿಗೆ ಪುಟ್ಟಿ ಬಂದ್ದು
ಪ್ರಾಣ ಪ್ರಸ್ತೀ ಪುಡಿಯಲಿ ಎಂದು
ಅರವಟಗೆ ಇಟ್ಟು ನಿಂತ್ತು

ಬೇಸಿಗೆ ಬಂತು ಬೇಸಿಗೆ ಬಂತು
ಶಾಲೆಗೆ ರಜೆಯಿದೆ ಎಂದ್ದು
ಗಿಡ ಮರ ಟೊಂಗೆಗೆ ಡಬ್ಬಿ ಕಟ್ಟಿ
ದಿನ ದಿನ ನೀರನು ಸುರಿದ್ದು

ಬೇಸಿಗೆ ಬಂತು ಬೇಸಿಗೆ ಬಂತು
ಜೀರಾಫೆ ಕೊರಳಲಿ ಏನು
ಬಾಯಾರಿಕೆ ನಿಗಿದ ನಮ್ಮ ಪುಟ್ಟಿಗೆ
ಪುಡಿಯಲು ವಳೀನೀರು



ಗೊತ್ತಾ? ಇಂದೇನಾಗಿದೆ ನೋಡಿದ್ದು? ನಿಮಗೆ ಉಸಿರು ತಿರುಗಿಕೊಳ್ಳಲು ಗಾಳಿಯಲ್ಲ ಅಲ್ಲವಾ?”

ಅಜ್ಞ ಸುಧಾರಿಸಿಕೊಂಡು ಹೇಳಿದ ‘ನಿಜ ನನ್ನವು ನಾವು ಹಳ್ಳಿಜನ ಮರ ಗಿಡ ಇಲ್ಲೇ ಬದುಕಿದವರೇ ಅಲ್ಲ, ನಮಗೆ ಪುಡಿಯಕ್ಕೆ ನೀರಿಲ್ಲದಿದ್ದು ಮರ ಗಿಡಸಿಗಳಿಗೆ ನೀರುಳೆಸಿದ್ದಿ, ದನಕರನ ನಮ್ಮ ಪ್ರಾಣ ಅಂಥ್ಯಂದಿದ್ದಿ. ಇವತ್ತು ಈ ಜನ ಬೆಳಿತಿ, ಬೆಳಿತಿ ಅಂದ್ಯಂದು ರಸ್ತೆ ಮಾಡಕ್ಕೊಣಿ ಮರ ತಗದ್ದು, ಪಟ್ಟ ಕಟ್ಟಿವಂತೆ ಕೆರೆ ತಗದ್ದು, ಘಾಕ್ಕರಿ ಮಾಡಿತ್ತು ದನ, ಕರ, ಹೊಲ ಕ ಇಂದು

ಫಾರಿನ್ ಮಾಡಿತ್ತು ಎತ್ತರದ ಏಣಿ ಕಟ್ಟಿ, ಪ್ರೋಂತೆ, ಟಪರಂತೆ, ನೆಟ್ಟಂತೆ, ಬೋಲ್ಯೂತೆ ಅಂತ ಕಾಗೆ ಗುಬ್ಬಿ ಮುಂದಾದ ಪಕ್ಕಿಗಳನ್ನು ಕೊಂಡ್ಡು! ಇವತ್ತು ಪುಡಿಯೋ ನಿರಿಗೂ ಹಳ್ಳಿ ಬೆಲ್ಲಿಬೆಕು ಇನ್ನು ಸ್ವಲ್ಪಿನ ಹೇಳ್ಡೆ ಗಾಳಿನೂ ದುಡ್ಡಿದ ತಗಿಂಬಾಕ್ಕತ್ತೋ ಏನೋ ಅಂದಾಗ.

ಮಗಳು ಮಧ್ಯೆ ಬಾಯಿ ಹಾಕಿ ‘ಓವಲಿ ಹೊರಿಸ್ತು ಇದ್ದಾ ರಲ್ಲಿ

ದುಡ್ಡಿದ್ದೆ ಜೀವ, ಅಳ್ಳಿಜನ್ನು, ಗಾಳಿ ಅಂತ ಅದೇ ಕಾಲನ ಅಬ್ಜು ಅಜ್ಞ ಹೇಳಿದ್ದು?’

‘ಹುಂ ಬೆಟಿ ಅದೆ’

‘ಆಗ ಬೋಲೊ’ ಮಗಳಿಂದಳು.

ಅಜ್ಞನ ಮಾತಿಗೆ ತುಂಬಿ ಸಿನಿ ನಕ್ಕು ‘ಮನುಷ್ಯ ತಾನು ಮಾಡಿದ್ದನ್ನು ತಾನೇ ಉಣ್ಣನೆ ಅಜ್ಞ. ಎಲ್ಲಿಯವರೆಗೆ ಮನುಷ್ಯ ಪ್ರಕೃತಿ ಜೊತೆಗೆ ಬೆರಿತಾನೋ ಅಲ್ಲಿಯವರೆಗೆ ಅವನಿಗ ಯಾವ ಕಾಯಿಲೆಯೂ ಬರಲ್ಲ, ಅದನ್ನು ಕಳಕೊಂಡ ದಿನವೇ ಅವನ ಅಲಿಮ ದಿನಗಳು ಆರಂಭ, ಅರೇಗ್ನ ಜೋಪಾನ ಅಜ್ಞ’ ಅನ್ನತ್ವ ತನ್ನ ಜಾಗಕ್ಕೆ ಹೊಯಿತು.

ಅಜ್ಞ ನಿಧಾನವಾಗಿ ಎಷ್ಟು ಮನೆ ಕಡೆ ನಡೆದೆ. ಆಕಾಶ ಅವನಸ್ಸೇ ನೋಡಿದೆ ಅಂತ ಅನಿಸಿತ್ತು.

‘ಅಜ್ಞಂಗಿ ಕೆಮ್ಮೆ ಹೋಯ್ಯಾ ಅಬ್ಜ್ಯಿ’

‘ಅಜ್ಞಂಗಿ ಕೆಮ್ಮೆ ಹೋಯ್ಯೋ ಇಲ್ಲವ್ವೋ ಗೆಂಟಿಲ್ಲ. ನಾವು ಕೆಮ್ಮೆ ಮತ್ತು ಕಾಯಿಲೆ ಬರದಂಗೆ ಏನು ಮಾಡಬಹುದು ಹೇಳು ಈ ಕರೆ ಕೇಳಿದ ಮೇಲೆ’

‘ಅಯ್ಯೋ ಅಬ್ಜ್ಯಾ ನಾನು ನೀನು ದಿನಾ ಹಿತ್ತುಲಲ್ಲಿ ಗಿಡಕ್ಕೆ ನೀರು ಹಾಕ್ಕಿದಿ, ಹೊಸ ಗಿಡ ಬೆಳ್ಳಿದಿ, ನಿನೊ ನಿಮ್ಮ ಶಾಲೆಲಿ ಗಿಡ ಹಾಕಿದ್ದೀರಾ, ನಮ್ಮ ಮುಸ್ಕಾ ಕೊಡಾ ಸಿ ನೆಡೆ’ ಅಂತಾರೆ.

‘ನನ್ನ ಬ್ರಾಹ್ಮದೇಗೆ ಒಂದೊಂದು ಗಿಡ ನೆಟ್ಟಿದ್ದೇನೆ ನಂದು ಬಟ್ಟೆ ಬದು ಮರ ಇವೆ, ಮರಗಿಡದಿಂದ ಬಟ್ಟೆಯ ಗಾಳಿ ಸಿಗುತ್ತೇ ಅಂತ ನಮ್ಮ ಬಾಕ್ಕಿಲ್ಲಿದೆ, ನೀ ಹೇಳ್ಳಿಲ್ಲ, ಮುಸ್ಕಾ ಹೇಳ್ಳಾರೆ. ಮುಂದಿನ ಒರ್ಡಿದೆಗೆ ಬಟ್ಟೆ ಬದು ಗಿಡ ನೆಡನ, ಹತ್ತಾಗುತ್ತೇ ಅಲ್ಲಾ ಅಬ್ಜ್ಯಾ’ ಅಂತ ಕೊರಳ್ಳಿದಳು. ಆಗಲಿ ಅಂತ ಅವಳ ತಪ್ಪಿ ಮಲಿಗಿದೆ.

